



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಸೋಮವಾರ, ೨೬, ಮೇ, ೨೦೨೫(ಜ್ಯೇಷ್ಠ, ೦೫, ಶಕವರ್ಷ, ೧೯೪೭) BENGALURU, MONDAY, 26, MAY, 2025(JYAISTHA, 05, SHAKAVARSHA, 1947)	ಸಂ. ೩೦೨ No.302
------------------------	--	-------------------

ಕರ್ನಾಟಕ ಸರ್ಕಾರ

ಸಂಖ್ಯೆ:ಕಂಇ 04 ಟಿಎನ್‌ವಿ 2024

ಕರ್ನಾಟಕ ಸರ್ಕಾರ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಡಾ: ಬಿ.ಆರ್. ಅಂಬೇಡ್ಕರ್ ವೀದಿ,
ಬೆಂಗಳೂರು, ದಿನಾಂಕ:23.05.2025

ಅಧಿಸೂಚನೆ

ಕರ್ನಾಟಕ ಸರ್ಕಾರವು "ರಾಮನಗರ" ಜಿಲ್ಲೆಯ ಹೆಸರನ್ನು "ಬೆಂಗಳೂರು ದಕ್ಷಿಣ" ಜಿಲ್ಲೆ ಎಂದು ಮರುನಾಮಕರಣ ಮಾಡಲು ದಿನಾಂಕ: 22.05.2025ರ ಸಚಿವ ಸಂಪುಟ ನಿರ್ಣಯ ಸಂಖ್ಯೆ.371/2025, ರಲ್ಲಿ ನಿರ್ಧರಿಸಿರುವುದರಿಂದ,

ಈಗ, ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ ಸೆಕ್ಷನ್ 4(4A)ರಡಿ ಪ್ರದತ್ತವಾದ ಅಧಿಕಾರದನ್ವಯ ಮತ್ತು ಈ ಸಂಬಂಧ ಅದನ್ನು ಸಬಲಗೊಳಿಸುವ ಇತರ ಎಲ್ಲಾ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಕಂದಾಯ ಜಿಲ್ಲೆಯಾದ "ರಾಮನಗರ"ದ ಹೆಸರನ್ನು ಬದಲಾಯಿಸುತ್ತದೆ ಮತ್ತು ಅದಕ್ಕೆ "ಬೆಂಗಳೂರು ದಕ್ಷಿಣ" ಜಿಲ್ಲೆ ಎಂದು ಮರುನಾಮಕರಣ ಮಾಡುತ್ತದೆ ಹಾಗೂ "ರಾಮನಗರ" ನಗರವನ್ನು ಜಿಲ್ಲಾ ಕೇಂದ್ರಸ್ಥಾನವನ್ನಾಗಿ ಘೋಷಿಸುತ್ತದೆ.

ದೇವನಾಗರಿ, ರೋಮನ್ ಲಿಪಿ ಮತ್ತು ಪ್ರಾದೇಶಿಕ ಭಾಷೆಯ (ಕನ್ನಡ) ಲಿಪಿಗಳಲ್ಲಿ ಜಿಲ್ಲೆಯ ಹೊಸ ಹೆಸರಿನ ರೂಪವು ಈ ಕೆಳಗಿನಂತಿರುತ್ತದೆ: -

ಜಿಲ್ಲೆಯ ಈಗಿರುವ ಹೆಸರು	ರೋಮನ್ ಲಿಪಿಯಲ್ಲಿ ಜಿಲ್ಲೆಯ ಹೊಸ ಹೆಸರಿನ ಅಕ್ಷರ ಸಂಯೋಜನೆ	ದೇವನಾಗರಿ ಲಿಪಿಯಲ್ಲಿ ಜಿಲ್ಲೆಯ ಹೊಸ ಹೆಸರಿನ ಸಂಯೋಜನೆ	ಪ್ರಾದೇಶಿಕ ಭಾಷೆ (ಕನ್ನಡ)
ರಾಮನಗರ	Bengaluru South	ಬೆಂಗಲೂರು ದಕ್ಷಿಣ	ಬೆಂಗಳೂರು ದಕ್ಷಿಣ

ಅನ್ಯಥಾ ವ್ಯಕ್ತವಾಗಿ ಉಪಬಂಧ ಕಲ್ಪಿಸಿದ ಹೊರತು, ಯಾವುದೇ ಕಾನೂನು, ಲಿಖಿತ ಪತ್ರ ಅಥವಾ ಇತರ ದಸ್ತಾವೇಜಿನಲ್ಲಿ ಮೇಲೆ ನಿರ್ದಿಷ್ಟವಾಗಿ ಹೇಳಿದ ಕಂದಾಯ ಜಿಲ್ಲೆಗೆ (ಈ ಅಧಿಸೂಚನೆ ಜಾರಿಗೆ ಬರುವ ಮೊದಲು ಅದು ಅಸ್ತಿತ್ವದಲ್ಲಿದ್ದಂತೆ) ಮಾಡಿರುವ ಯಾವುದೇ ಉಲ್ಲೇಖವನ್ನು ಮೇಲೆ ಮರುನಾಮಕರಣ ಮಾಡಲಾದ ಕಂದಾಯ ಪ್ರದೇಶ/ಜಿಲ್ಲೆಗೆ ಮಾಡಲಾದ ಉಲ್ಲೇಖವೆಂದು ಭಾವಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ರಾಜೇಂದರ್ ಕುಮಾರ್ ಕಟಾರಿಯಾ)
ಸರ್ಕಾರದ ಪ್ರಧಾನ ಕಾರ್ಯದರ್ಶಿ
ಕಂದಾಯ ಇಲಾಖೆ